

# ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ



## **ಮೈಕ್ರೋ ಫೈನಾನ್ಸ್ ಯೋಜನೆ (ಕಿರುಸಾಲ)**

ಈ ಯೋಜನೆಯಡಿ ಗ್ರಾಮೀಣ , ಅರೆನಗರ ಮತ್ತು ನಗರ ಪ್ರದೇಶಗಳಿಗೆ ಸೇರಿದ ಕುಶಲ / ಕುಶಲ ಅಲ್ಲದ ಪರಿಶಿಷ್ಟ ಜಾತಿಗೆ ಸೇರಿದ ಸ್ವಸಹಾಯ ಗುಂಪುಗಳ ಸದಸ್ಯರಾಗಿರುವ ಫಲಾಪೇಕ್ಷಿಗಳಿಗೆ ಸಣ್ಣ ಪ್ರಮಾಣದ ವ್ಯಾಪಾರ ಚಟುವಟಿಕೆಗಳನ್ನು ಆರಂಭಿಸಲು ಸಾಲ ಮತ್ತು ಸಹಾಯಧನ ಒದಗಿಸಲಾಗುವುದು.

ಘಟಕ ವೆಚ್ಚ	ರೂ. 15,000/- ( ಪ್ರತಿ ಸದಸ್ಯರಿಗೆ)
ಸಹಾಯಧನ	ರೂ. 10,000/
ಬೀಜಧನ ಸಾಲ	ರೂ. 5,000/- (ಶೇ. 4 ರ ಬಡ್ಡಿ) ನಿಗದಿ ಮಾಡಿದ 36 ಮಾಸಿಕ ಕಂತುಗಳಲ್ಲಿ ನಿಗಮಕ್ಕೆ ಮರುಪಾವತಿ ಮಾಡಬೇಕು.

### ನೀಡಬಹುದಾದ ಅರ್ಥಿಕ ಚಟುವಟಿಕೆಗಳು :-

ಕೃಷಿಯಾಧರಿತ ಚಟುವಟಿಕೆಗಳು , ಫಿನ್ಯೆಲ್ ತಯಾರಿಕೆ , ಸಾಬೂನು ತಯಾರಿಕೆ , ಅಗರಬತ್ತಿ ತಯಾರಿಕೆ , ಸಣ್ಣ ಪ್ರಮಾಣದ ವ್ಯಾಪಾರ ಇತ್ಯಾದಿ ಲಾಭಧಾಯಕ ಚಟುವಟಿಕೆಗಳು.

### ಸೌಲಭ್ಯ ಪಡೆಯಲು ಸ್ವ-ಸಹಾಯ ಸಂಘಕ್ಕೆ ಇರಬೇಕಾದ ಆರ್ಹತೆಗಳು:-

- ಸಂಘದ ಸದಸ್ಯರಲ್ಲರೂ ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು.
- ಸಂಘ ಪ್ರಾರಂಭವಾಗಿ 5 ವರ್ಷಗಳಾಗಿರಬೇಕು.
- ಸ್ವಸಹಾಯ ಸಂಘವು ಸಮೀಪದ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದು , ಸಾಕಷ್ಟು ವಹಿವಾಟು ನಡೆಸಿ ಹೆಚ್ಚಿನ ಮೊತ್ತವನ್ನು ಖಾತೆಯಲ್ಲಿ ಇರಿಸಿರಬೇಕು.
- ಸೌಲಭ್ಯ ಕಲ್ಪಿಸುವ ಸ್ವಸಹಾಯ ಗುಂಪಿನಲ್ಲಿ ಕನಿಷ್ಠ 10 ಹಾಗೂ ಗರಿಷ್ಠ 20 ಸದಸ್ಯರ ಮಿತಿಯೊಳಗಿರಬೇಕು .
- ಸಂಘದ ಸದಸ್ಯರು ನಿಗಮದಿಂದ ಈ ಹಿಂದೆ ಯಾವುದೇ ಯೋಜನೆಯಡಿ ಸೌಲಭ್ಯ ಪಡೆದಿರಬಾರದು.

ಸೌಲಭ್ಯ ಪಡೆಯಲು ಸ್ವ-ಸಹಾಯ ಸಂಘದ ಸದಸ್ಯರಿಗೆ ಇರಬೇಕಾದ ಅರ್ಹತೆಗಳು:-

- ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು.
- ಅರ್ಜಿದಾರರಾಗಲೀ, ಕುಟುಂಬದ ಸದಸ್ಯರಾಗಲೀ ನಿಗಮದ ಯಾವುದೇ ಯೋಜನೆಯಡಿ ಈ ಹಿಂದೆ ಸೌಲಭ್ಯವನ್ನು ಪಡೆದಿರಬಾರದು.
- ಅರ್ಜಿದಾರರ ವಯಸ್ಸು 18 ರಿಂದ 60 ವರ್ಷಗಳ ಒಳಗಿರಬೇಕು.
- ಕಳೆದ 15 ವರ್ಷಗಳಿಂದ ಕರ್ನಾಟಕದಲ್ಲಿ ವಾಸಿಸುತ್ತಿರಬೇಕು.
- ಕುಟುಂಬದ ವಾರ್ಷಿಕ ಆದಾಯ ರೂ.22,000 ಮೀರಿರಬಾರದು.
- ಅರ್ಜಿದಾರರ ಕುಟುಂಬದ ಸದಸ್ಯರಲ್ಲಿ ಯಾರೊಬ್ಬರೂ ಸರ್ಕಾರಿ ನೌಕರಿಯಲ್ಲಿರಬಾರದು.
- ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿರಬೇಕು

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು :-

- ಜಾತಿ ಪ್ರಮಾಣ ಪತ್ರ.
- ಆದಾಯ ಪ್ರಮಾಣ ಪತ್ರ.
- ರೇಷನ್ ಕಾರ್ಡ್ ಪ್ರತಿ (ಬಿ.ಪಿ.ಎಲ್. ಕಾರ್ಡ್‌ದಾರರಾಗಿರಬೇಕು)
- ಪಾಸ್ಪೋರ್ಟ್ ಸೈಜ್ ಅಳತೆಯ ಇತ್ತೀಚಿನ ಭಾವಚಿತ್ರ -2.
- ಗುರುತಿನ ಚೀಟಿ (ಆಧಾರ್ ಕಾರ್ಡ್/ಚುನಾವಣಾ ಗುರುತಿನ ಚೀಟಿ/ಡೈವಿಂಗ್ಲಿಗ್‌ಸನ್ಸ್/ಪಾನ್ಕಾರ್ಡ್/ಭಾವಚಿತ್ರವಿರುವ ಬ್ಯಾಂಕ್ ಪಾಸ್ಪುತಸ್ತಕ/ಪಾಸ್ಪೋರ್ಟ್)
- ಸ್ವ ಸಹಾಯ ಸಂಘದ ನಡವಳಿ ಹಾಗೂ ಬ್ಯಾಂಕ್ ಪಾಸ್ ಪುಸ್ತಕದ ಝಿರಾಕ್ಸ್ ಪ್ರತಿಗಳು.

ಫಲಾನುಭವಿಗಳ ಆಯ್ಕೆ ವಿಧಾನ ಹಾಗೂ ಯೋಜನೆ ಅನುಷ್ಠಾನದ ವಿವಿಧ ಹಂತಗಳು:-

- ಸ್ವೀಕರಿಸಿದ ಅರ್ಜಿಗಳನ್ನು ವಿಧಾನಸಭಾ ಕ್ಷೇತ್ರವಾರು ಪಟ್ಟಿ ಮಾಡಿ , ಮಾನ್ಯ ಶಾಸಕರ ಅಧ್ಯಕ್ಷತೆಯಲ್ಲಿನ ಆಯ್ಕೆ ಸಮಿತಿಯಲ್ಲಿ ಮಂಡಿಸಲಾಗುವುದು.
- ಸಮಿತಿಯಲ್ಲಿ ಆಯ್ಕೆಯಾದ ಗುಂಪುಗಳ ಸದಸ್ಯರು ರೂ. 20/-ರ ಛಾಪಾ ಕಾಗದದಲ್ಲಿ ಪ್ರನೋಟ್ , ಕನ್ನಡರೇಷನ್ ರಶೀದಿಯನ್ನು ಹಾಗೂ ಸಾಲ ಮರುಪಾವತಿ ಒಪ್ಪಂದ ಪತ್ರವನ್ನು ಪ್ರತ್ಯೇಕವಾಗಿ ನೀಡಬೇಕು.
- ನಿಗಮದ ಜಿಲ್ಲಾ ಕಛೇರಿಯಿಂದ ಸಂಘದ ಹೆಸರಿಗೆ ಚೆಕ್ ವಿತರಿಸಲಾಗುವುದು.
- ಸ್ವ-ಸಹಾಯ ಸಂಘದ ವತಿಯಿಂದ ಫಲಾನುಭವಿಗಳಿಗೆ ಹಣ ವಿತರಿಸುವುದು.
- ಸ್ವ ಸಹಾಯ ಸಂಘವು ಫಲಾನುಭವಿಗಳಿಂದ ಸಾಲ ವಸೂಲಿ ಮಾಡಿ ನಿಗಮದ ಕಛೇರಿಗೆ ಪಾವತಿಸಿ ಅಧಿಕೃತ ರಶೀತಿಯನ್ನು ಪಡೆಯ ತಕ್ಕದ್ದು.